



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೫೫ Volume 155	ಬೆಳಗಾವಿ, ಗುರುವಾರ, ಡಿಸೆಂಬರ್ ೦೩, ೨೦೨೦ (ಮಾರ್ಗಶಿರ ೧೨, ಶಕ ವರ್ಷ ೧೯೪೨) Belagavi, Thursday, December 03, 2020 (Margashira 12, Shaka Varsha 1942)	ಸಂಚಿಕೆ ೪೯ Issue 49
-------------------------	---	-----------------------

ಭಾಗ - 6 ಬಿ

ಬೆಳಗಾವಿ ವಿಭಾಗಕ್ಕೆ ಮತ್ತು ಧಾರವಾಡ, ಹಾವೇರಿ, ಗದಗ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು ಶಾಸನಬದ್ಧವಲ್ಲದ ಆದರೆ ಜಮೀನು ಸಂಗ್ರಹಣ ಶಾಸನದ ಮೇರೆಗೆ ಹೊರಡಿಸಿದ ಅಧಿಸೂಚನೆಗಳ ಸಹಿತವಾಗಿ ಸರ್ಕಾರದ ಅಧಿಸೂಚನೆಗಳು

ಭೂಸ್ವಾಧೀನ ಕಾಯ್ದೆ 2013 ಕಲಂ 19(1) ರೊಂದಿಗೆ ಓದಲಾದ ಪ್ರಕರಣ 19(2) ರ ಅನ್ವಯ ಘೋಷಣೆ

ಕ್ರ.ಸಂ: ಕಂ.ಇ/ಭೂಸ್ವಾ-5(2) /ಸಿ.ಆರ್-27/2020-21

ದಿನಾಂಕ: 27-10-2020

ಈ ಭಾರತ ಸರ್ಕಾರವು "The Right to Fair Compensation and Transparency in Land Acquisition, Rehabilitation and Resettlement Act 2013" ನ್ನು ದಿನಾಂಕ: 01-01-2014 ರಂದು ಜಾರಿಗೆ ತಂದಿರುವುದರಿಂದ ಈ ಹಿಂದಿನ ಭೂಸ್ವಾಧೀನ ಕಾಯ್ದೆ 1894 ನಿರಶನಗೊಂಡಿರುತ್ತದೆ. ಭೂಸ್ವಾಧೀನ ಅಧಿನಿಯಮ (2013 ನೇ ಕೇಂದ್ರದ ಅಧಿನಿಯಮ) ಪ್ರಕಟಣೆ 19 ರ ಅನ್ವಯ ಈ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಜಮೀನು ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಬಾಗಲಕೋಟೆ ತಾಲೂಕಿನ ಕೇಸನೂರ ಗ್ರಾಮದ ಜಮೀನುಗಳನ್ನು ನವನಗರ "ಸಿ" ರಸ್ತೆಯಿಂದ ಇಂಡಸ್ಟ್ರಿಯಲ್ ಏರಿಯಾ ಹಾಗೂ ರಾಯಚೂರ ಬಾಚಿ ರಸ್ತೆಗೆ ಕೂಡುವ ರಸ್ತೆ ನಿರ್ಮಾಣ ಕಾಮಗಾರಿಗೆ ಬಾಧಿತಗೊಳ್ಳುವ ಕೇಸನೂರ ಗ್ರಾಮದ ಆಸ್ತಿಗಳ ಭೂಸ್ವಾಧೀನತೆ ಕುರಿತು ಸ್ವಾಧೀನಕ್ಕೆ ಬೇಕಾಗುವುದೆಂದು ಈ ಮೂಲಕ ಘೋಷಿಸಲಾಗಿದೆ.

(೮೪೨೪)

ಸದರಿ ಭೂಸ್ವಾಧೀನ ಅಧಿನಿಯಮ 3 ನೇ ಪ್ರಕರಣ (ಜಿ) ಖಂಡದ ಮೇರೆಗೆ ವಿಶೇಷ ಭೂಸ್ವಾಧೀನಾಧಿಕಾರಿಗಳು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಬಾಗಲಕೋಟೆ ಇವರನ್ನು ಸದರಿ ಜಮೀನಿನಲ್ಲಿ ಮುಂದಿನ ಎಲ್ಲಾ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಮಾನ್ಯ ಜಿಲ್ಲಾಧಿಕಾರಿಯವರ ಪ್ರಕಾರ ಈ ಕಾರ್ಯಗಳನ್ನು ನಿರ್ವಹಿಸುವಂತೆ ಈ ಮೂಲಕ ನಿಯಮಿಸಲಾಗಿದೆ. ಜಮೀನಿನ ಅಧಿಕೃತ ಸಂಗ್ರಹಣೆಗಾಗಿ ಆದೇಶಗಳನ್ನು ಪಡೆಯುವಂತೆ ಸದರಿ ಅಧಿನಿಯಮ ಪ್ರಕರಣ 20 ರ ಮೇರೆಗೆ ನಿರ್ದೇಶಿಸಲಾಗಿದೆ.

ಸದರಿ ಭೂಸ್ವಾಧೀನ ಅಧಿನಿಯಮದ ಅನುಸೂಚಿ-2 ರ ಮತ್ತು ಕಲಂ 31ರ ಅನ್ವಯ ಪುನರ್ವಸತಿ ಹಾಗೂ ಪುನರ ವ್ಯವಸ್ಥೆಯ ಐತೀರ್ಪು ರಚಿಸಲಾಗುವುದು ಎಂದು ಉದ್ದೇಶಿಸಲಾಗಿದೆ. 19(1)ರ ಅಡಿಯಲ್ಲಿ ಸೂಚಿಸಿದಂತೆ 15(2) ರನ್ವಯ 15(1) ರ ನಿಗದಿತ ನಮೂನೆಯಲ್ಲಿ ಆಕ್ಷೇಪಣೆಗೆ ಸಂಬಂಧಿಸಿದಂತೆ ಮಾನ್ಯ ಆಯುಕ್ತರು, ಪುನರವಸತಿ, ಪುನರ್ನಿರ್ಮಾಣ ಮತ್ತು ಭೂಸ್ವಾಧೀನ ಕೃಷ್ಣಾ ಮೇಲ್ದಂಡೆ ಯೋಜನೆ, ನವನಗರ ಬಾಗಲಕೋಟೆ ಇವರಿಂದ ದಿನಾಂಕ: 15-09-2020 ರಂದು ಒಪ್ಪಿಗೆಯನ್ನು ಪಡೆಯಲಾಗಿರುತ್ತದೆ.

ಸದರಿ ಅಧಿನಿಯಮ ಕಲಂ 18 ರನ್ವಯ ಪುನರ್ವಸತಿ, ಪುನರ್ವ್ಯವಸ್ಥೆಯ ಸಾರಾಂಶದ ಅನುಮೋದಿತ ಕರಡು ಯಾದಿಯನ್ನು ಕಲಂ 19(2) ರನ್ವಯ ಘೋಷಿಸಲಾಗಿದೆ. ಸದರಿ ಅಧಿನಿಯಮ 21 ನೇ ಪ್ರಕರಣ ಉಪ ಪ್ರಕರಣ (1) ರಲ್ಲಿ ಪ್ರಕಟಿಸಲಾದ ಈ ನೋಟೀಸಿನ ಪ್ರಕಟಣೆ ನಂತರ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕೆಂದು ಸರ್ಕಾರವು ಉದ್ದೇಶಿಸಿದೆ.

ಸದರಿ ಜಮೀನಿನ ವಿವರವನ್ನು ಸೂಚಿಸುವ ಒಂದು ನಕಾಶೆಯನ್ನು ಆಸಕ್ತಿ ಜನರ ಅವಗಾಹನೆಗಾಗಿ ವಿಶೇಷ ಭೂಸ್ವಾಧೀನಾಧಿಕಾರಿಗಳು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಬಾಗಲಕೋಟೆ ಇವರ ಕಚೇರಿಯಲ್ಲಿ ಇಡಲಾಗಿದೆ.

ಅನುಸೂಚಿ

ಸಂ:ಎಲ್ ಎಕ್ಯೂ::ಎಸ್ ಆರ್ -144/2019-20

ಜಿಲ್ಲೆ : ಬಾಗಲಕೋಟೆ

ತಾಲೂಕು: ಬಾಗಲಕೋಟೆ

ಹೋಬಳಿ: ಕಲಾದಗಿ

ಗ್ರಾಮ:ಕೇಸನೂರ

ಕ್ರ. ನಂ	ಕಬ್ಬೇದಾರರ/ ಖಾತೆದಾರರ ಹೆಸರು	ರಿ.ಸ.ನಂ./ ಹಿಸ್ಸಾ ನಂ./ ಪ್ಲಾಟ್ ನಂ	ಜಮೀನಿನ ತರಹೆ	ಸರಹದ್ದು				ಭೂಸ್ವಾಧೀನ ಪಡೆಸಿಕೊಳ್ಳಬೇಕಾದ ಕ್ಷೇತ್ರ ಚ.ಮೀ/ ಎ.ಗುಂ.ಅ				ಆಕಾರ	ಷರಾ.
				ಉತ್ತರ	ದಕ್ಷಿಣ	ಪೂರ್ವ	ಪಶ್ಚಿಮ	ಜಮೀನಿನ ಕ್ಷೇತ್ರ ಎ-ಗುಂ	ಕಟ್ಟಡ ಕ್ಷೇತ್ರ ಚ.ಮೀ	ಬಯಲು ಕ್ಷೇತ್ರ ಜಾಗೆ ಚ.ಮೀ	ಒಟ್ಟು ಕ್ಷೇತ್ರ ಚ.ಮೀ		
1	2	4	5	6	7	8	9	10	11	12	13	14	15
1	ಶ್ರೀ ರಾಘವೇಂದರ ರಂಗನಾಥ ಕೊರ್ತಿ	41/6ಬ ಪ್ಲಾಟ್ ನಂ. 41	-	ರಸ್ತೆ	ರಸ್ತೆ	41/6ಬ ಪ್ಲಾಟ್ ನಂ. 42	41/6ಬ ಪ್ಲಾಟ್ ನಂ. 40	-	-	82.50	82.50	-	-
2	ಶ್ರೀಮತಿ ರಶ್ಮಿ ಗಂ.ರಾಘವೇಂದ್ರ ಕೊರ್ತಿ	41/6ಬ ಪ್ಲಾಟ್ ನಂ. 42	-	ರಸ್ತೆ	ರಸ್ತೆ	41/6ಬ ಪ್ಲಾಟ್ ನಂ. 43	41/6ಬ ಪ್ಲಾಟ್ ನಂ. 41	-	-	107.00	107.00	-	-

3	1)ಉಷಾಬಾಯಿ ಗೋಪಾಲಾಚಾರ್ಯ ಗುಡಿ 2)ಶ್ರೀ ಅನಂತಾಚಾರ್ಯ ದೊಂಡಾಚಾರ್ಯ ಗುಡಿ	41/6ಬ ಪ್ಲಾಟ ನಂ. 58	-	ರಸ್ತೆ	41/6ಬ ಪ್ಲಾಟ ನಂ. 58/2	41/6ಬ ಪ್ಲಾಟ ನಂ. 59	41/6ಬ ಪ್ಲಾಟ ನಂ. 57	-	-	12.50	12.50	-	-
4	1)ಶ್ರೀನಿವಾಸ ಗುರುರಾವ ದೇಶಪಾಂಡೆ 2)ಶ್ರೀ ಬಂಡಾಚಾರ್ಯ ಭಿಮಾಚಾರ್ಯ ಸಗರ	41/6ಬ ಪ್ಲಾಟ ನಂ. 59	-	ರಸ್ತೆ	41/12	41/6ಬ ಪ್ಲಾಟ ನಂ. 60	41/6ಬ ಪ್ಲಾಟ ನಂ. 58	-	-	198.00	198.00	-	-
5	ಪ್ರಹ್ಲಾದ ಗುರಾಚಾರ್ಯ ಪುರೋಹಿತ	41/6ಬ ಪ್ಲಾಟ ನಂ. 60	-	ರಸ್ತೆ	41/12	41/6ಬ ಪ್ಲಾಟ ನಂ. 59	41/6ಬ ಪ್ಲಾಟ ನಂ. 61	-	-	8.00	8.00	-	-
6	ಶ್ರೀ ರೇಖಾ ತಂ.ಕೇಶವ ಭಜಂತ್ರಿ	41/12	ಮರಡಿ	41/6	41/9	47/7	41/13	0-03	-	-	0-03-0	0-26	-
ಒಟ್ಟು ಕ್ಷೇತ್ರ								0ಎ-03		408.00 ಚ.ಮೀ	408.00 ಚ.ಮೀ 0ಎ-03ಗುಂ		

(ಎಂ.ಗಂಗಪ್ಪ)
ಪ್ರಭಾರ ವಿಶೇಷ ಭೂಸ್ವಾಧೀನಾಧಿಕಾರಿ,
ಬಾ.ಪ.ಅ.ಪ್ರಾ. ಬಾಗಲಕೋಟೆ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

-ಸಹಿ-
(ಶಿವಯೋಗಿ ಸಿ ಕಳಸದ)
ಭಾ.ಆ.ಸೇ.

ಆಯುಕ್ತರು,
ಪುಪು ಮತ್ತು ಭೂಸ್ವಾಧೀನ, ಕೃಮೇಯೋ,
ಹಾಗೂ ಪದನಿಮಿತ್ತ ಸರಕಾರದ ಕಾರ್ಯದರ್ಶಿಗಳು,
ಕರ್ನಾಟಕ ಸರಕಾರ, ಕಂದಾಯ ಇಲಾಖೆ,
ನವನಗರ, ಬಾಗಲಕೋಟೆ.

**ವಿಶೇಷ ಜಿಲ್ಲಾಧಿಕಾರಿಗಳು ಹಾಗೂ ಸಮೂಹ ವ್ಯವಸ್ಥಾಪಕರವರ ಕಾರ್ಯಾಲಯ,
ಭೂಸ್ವಾಧೀನ, ಪುನರವಸತಿ ಮತ್ತು ಪುನರನಿರ್ಮಾಣ, ಕೃ.ಮೇ.ಯೋ.ನವನಗರ-ಬಾಗಲಕೋಟೆ
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರವಸತಿ ಮತ್ತು ಪುನರನಿರ್ಮಾಣ ಕಾಯ್ದೆ 2013ರ
(ದಿನಾಂಕ:01-01-2014 ರಿಂದ ಜಾರಿಗೆ ತಂದ ಅಧಿಸೂಚನೆ ಪ್ರಕಾರ) ರೊಂದಿಗೆ ಓದಲಾದ ಕಲಂ11(1)ರಲ್ಲಿ ಮಾಡಿದ ಅಧಿಸೂಚನೆ.)**

ಕ್ರಮಾಂಕ:ವಿಜಿಬಾ/ಭೂಸ್ವಾ/ಸಿಆರ್- 102/2020-21.

ದಿನಾಂಕ:01/12/2020

ಈ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿದ ಜಮೀನುಗಳು ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅಡಿಯಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಯ ಹುಲಗೇರಿ ಬ್ಯಾಂಚಿನ ಹನಿ ನಿರಾವಾರಿ ಮತ್ತು ಕೆರೆ ತುಂಬುವ ಯೋಜನೆಯ ರೈಸಿಂಗ್ ಮೈನ(ಏರು ಕೊಳವೆ) ಕಾಮಗಾರಿಯ 39.303 ಕಿಮೀ ರಿಂದ 39.882 ಕಿ.ಮೀ. ವರೆಗೆ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳುವ (ನೀರಾವರಿ ಯೋಜನೆಗಾಗಿ) ಬೇಕಾಗುವುದೆಂದು ವಿಶೇಷಜಿಲ್ಲಾಧಿಕಾರಿಗಳು, ಭೂಸ್ವಾಧೀನ, ಪುನರವಸತಿ ಮತ್ತು ಪುನರನಿರ್ಮಾಣ, ಕೃಷ್ಣಾ ಮೇಲ್ದಂಡೆ ಯೋಜನೆ,ನವನಗರ-ಬಾಗಲಕೋಟೆ ಇವರಿಗೆ ಕಂಡು ಬಂದಿದೆ.

ಈ ಮೂಲಕ ತಿಳಿಸುವುದೇನೆಂದರೆ ಭೂಸ್ವಾಧೀನಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು,ಪುನರವಸತಿ ಮತ್ತು ಪುನರನಿರ್ಮಾಣ ಕಾಯ್ದೆ2013ರ (ದಿ:01-01-2014 ರಿಂದ ಜಾರಿಗೆ ತಂದ ಅಧಿಸೂಚನೆ ಪ್ರಕಾರ) ಕರ್ನಾಟಕ ಸರ್ಕಾರದ ಆದೇಶ ಸಂ.ಕಂಇ/18/ಆರ್‌ಇಎಚ್/2014ದಿ:06-02-2014 ರಂತೆ ಹೊಸ ಕಾಯ್ದೆ2013ರ ಕಲಂ11 ರಸೌಲಭ್ಯದ ಮೇರೆಗೆ (2013 ಕೇಂದ್ರದ30ನೇ ಕಾಯ್ದೆ) ಸದರ ಕಾನೂನಿನ ಕಲಂ12ರ ಮೇರೆಗೆ ಪ್ರದತ್ತವಾದ ಅಧಿಕಾರ ಚಲಾಯಿಸುವಂತೆ ವಿಶೇಷ ಜಿಲ್ಲಾಧಿಕಾರಿಗಳು, ಕೃಷ್ಣಾ ಮೇಲ್ದಂಡೆ ಯೋಜನೆ, ನವನಗರ-ಬಾಗಲಕೋಟೆರವರು ಈ ಮೂಲಕ ಕಾರ್ಯಪಾಲನೆ ಪ್ರಾಧಿಕಾರವನ್ನು ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿಗಳು, ಕೃಷ್ಣಾಮೇಲ್ದಂಡೆ ಯೋಜನೆ, ನವನಗರ ಬಾಗಲಕೋಟೆ ಇವರಿಗೆ ನೀಡಲಾಗಿದೆಹಾಗೂ ಕಲಂ43ರ ಮೇರೆಗೆ ಪುನರವಸತಿ ಮತ್ತು ಪುನರನಿರ್ಮಾಣದ ಅಧಿಕೃತ ಪ್ರಾಧಿಕಾರದ ಕಾರ್ಯಪಾಲನೆಯನ್ನು ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿಗಳು, ಕೃಷ್ಣಾ ಮೇಲ್ದಂಡೆ ಯೋಜನೆ, ನವನಗರ ಬಾಗಲಕೋಟೆ ಇವರಿಗೆ ನೀಡಲಾಗಿದೆ.

ಸರ್ಕಾರದ ಆದೇಶಸಂ.ಕಂಇ/36/ಭೂಸ್ವಾವಿ/2014 ದಿನಾಂಕ:13-03-2014 ರನ್ವಯ ಮತ್ತು ತಿದ್ದುಪಡಿ ಆದೇಶದಿನಾಂಕ:22-04-2014 ರನ್ವಯ ಕಲಂ6(2)ರ ಅಡಿಯಲ್ಲಿ ನೀರಾವರಿ ಯೋಜನೆಗಳಿಗಾಗಿ ಭೂಸ್ವಾಧೀನಪಡಿಸುವಾಗ ಪರಿಸರದ ಮೇಲಿನ ಪರಿಣಾಮ ನಿರ್ಧರಣದ ಅಂಶ (Environmental Impact Assessment) ಪ್ರಕ್ರಿಯೆಯನ್ನುಬೇರಾವುದೇ ಕಾಯ್ದೆಗಳಡಿಯಲ್ಲಿ ಮಾಡಬೇಕಾದಲ್ಲಿ ಸಾಮಾಜಿಕ ನಿರ್ಧರಣದ ಅಂಶ (Social Impact Assessment) ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನ್ವಯಿಸುವುದಿಲ್ಲವೆಂದು ಸ್ಪಷ್ಟೀಕರಿಸಿದೆ.

2013ರ ಕಾಯ್ದೆಕಲಂ 15(1)ರ ಮೇರೆಗೆಆಸಕ್ತಿವುಳ್ಳವರು ತಮ್ಮ ತಂಟೆ-ತಕರಾರುಗಳನ್ನು ಈ ಅಧಿಸೂಚನೆ ಪ್ರಕಟಗೊಂಡ60 ದಿನದೊಳಗೆ ಈ ಕಾರ್ಯಾಲಯಕ್ಕೆ ಅರ್ಜಿಸಲ್ಲಿಸಬೇಕು ನಂತರ ಬಂದ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೇ ವಿಲೇಯಕ್ಕೆ ಹಾಕಲಾಗುವುದು.

ಈ ಜಮೀನು ಸ್ವಾಧೀನ ಕೇಲಸನಿರ್ವಹಿಸುವಲ್ಲಿಸರ್ಕಾರದಿಂದ ನೇಮಿಸಲ್ಪಟ್ಟ ಮೋಜಣಿದಾರರಿಗಾಗಲಿ ಅಥವಾ ಈ ಕೆಲಸ ಮಾಡುವವರಿಗೆಯಾರೂ ಅಡ್ಡಿ ಮಾಡಕೂಡದೆಂದುಎಚ್ಚರಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರವಸತಿ ಮತ್ತು ಪುನರನಿರ್ಮಾಣ ಕಾಯ್ದೆ2013ರ ಕಾಯ್ದೆ ಕಲಂ 11(4)ರ ಮೇರೆಗೆ ಈ ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ ಸದರಿ ಸ್ವಾಧೀನಪಡಿಸಿಕೊಳ್ಳಲಿರುವ ಭೂಮಿಯನ್ನುಒಪ್ಪಂದದ ಮೇರೆಗೆ ವಿಕ್ರಯಿಸುವ, ಭೋಗ್ಯಕ್ಕೆ ಅಡವಿಡುವ, ಅನುಭವಿಸುವ, ಬದಲಾಯಿಸುವಅಥವಾ ಇನ್ನಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಿರ್ಬಂಧಿಸಿದೆ. ಅಂತಹ ಯಾವುದೇ ಕ್ರಯ ಅಥವಾ ಇನ್ನಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಐತೀರ್ಪು ರಚಿಸುವಾಗ ಗಣನೆಗೆ ತೆಗೆದುಕೊಳ್ಳದೇ ಅಂತಿಮವಾಗಿ ಸದರಿ ಕಾಯ್ದೆ ಅನ್ವಯ ಭೂಸ್ವಾಧೀನ ಪಡಿಸಿಕೊಳ್ಳಲಾಗುವುದೆಂದು ಈಮೂಲಕ ತಿಳಿಯಪಡಿಸಲಾಗಿದೆ.

ಗ್ರಾಮ: ಅಮರಗಟ್ಟಿ		ಹೋಬಳಿ: ನರೇಗಲ್ಲ		ತಾ: ಗಜೇಂದ್ರಗಢ್		ಜಿ: ಗದಗ		ಕಡತ ಸಂ:ಎಲ್‌ಎಕ್ಯೂ/ಎಸ್‌ಆರ್/95 /2020-21	
ಕ್ರಮ ಸಂ	ಖಾತೆದಾರರ ಹೆಸರು ಹಾಗೂ ಅನುಭವದಾರರ ಹೆಸರು	ಸರ್ವೆ ನಂಬರ ಪಹಣಿ ಪ್ರಕಾರ	ಜಮೀನಿನ ತರಹೆ	ಸರಹದ್ದು				ಜಮೀನಿನ ವಿಸ್ತೀರ್ಣ	ಆಕಾರ ರೂ.ಪೈ
				ಉತ್ತರ	ದಕ್ಷಿಣ	ಪೂರ್ವ	ಪಶ್ಚಿಮ		
1	2	3	5	7	8	9	10	11	12
1	ಚೌದರಿ ಯಲ್ಲಪ್ಪ- ತಂದೆ ಹಣಮಪ್ಪ, ಚೌದರಿ ನೀಲಪ್ಪ- ತಂದೆ ಯಲ್ಲಪ್ಪ ಪ್ರಾ.ಕ್ರ.ಪ.ಸ.ಸಂ.ನಿ.ಲಕ್ಕಲಕಟ್ಟಿ ರೂ. 40000/-	35/1	ಖುಷ್ಕಿ	41	34	36	ರುದ್ರಾಪುರ ಗ್ರಾಮ ಗಡಿ	01 - 17	01-71
2	ಚೌದರಿ ಹನಮಪ್ಪ- ತಂದೆ ಮೈಲಾರಪ್ಪ	35/2ಅ+2ಬ	ಖುಷ್ಕಿ						
3	ಚೌದರಿ ನೀಲಪ್ಪ- ತಂದೆ ಯಲ್ಲಪ್ಪ, ಚೌದರಿ ವಸಂತ ತಂದೆ ಯಲ್ಲಪ್ಪ ಎಂ.ಜಿ ಬ್ಯಾಂಕ ಮುಶಿಗೇರಿ ರೂ 4000 +10000+4000+10000	35/3	ಖುಷ್ಕಿ						
4	ಚೌದರಿ ಮುತ್ತಪ್ಪ ತಂದೆ ಭೀಮಪ್ಪ ಮ್ಯಾನೇಜರ ಎಸ್.ಬಿ.ಐ ಶಾಖೆ ಗಜೇಂದ್ರಗಡ ರೂ. 171000	35/4	ಖುಷ್ಕಿ						
5	ಪಾಟೀಲ ಪ್ರಕಾಶ ತಂದೆ ವೆಂಕಟೇಶ	36/1	ಖುಷ್ಕಿ	40	33	37	35	01 - 12	01-56
6	ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತಿ ರೋಣ	36/2	ಖುಷ್ಕಿ						
7	ಅಣ್ಣಿಗೇರಿ ಶರಣಪ್ಪ ತಂದೆ ದೊಡ್ಡಹನಮಪ್ಪ	36/3	ಖುಷ್ಕಿ						
8	ಪಡಿಯಪ್ಪ ತಂದೆ ದೀಪಲಪ್ಪ ರಾರೋಡ ಉರ್ಫ ಲಮಾಣಿ ಮ್ಯಾನೇಜರ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ಶಾಖೆ ಮುಶಿಗೇರಿ ರೂ.190000/-	36/4	ಖುಷ್ಕಿ						
9	ಹಣಮಂತಪ್ಪ ತಂದೆ ಮೋಟಪ್ಪ ರಾರೋಡ ಉರ್ಫ ಲಮಾಣಿ ಮ್ಯಾನೇಜರ ಎಸ್.ಬಿ.ಐ ಶಾಖೆ ಗಜೇಂದ್ರಗಡ ರೂ. 150000	36/5	ಖುಷ್ಕಿ						
10	ಹಣಮಂತಪ್ಪ ತಂದೆ ಪರಸಪ್ಪ ಅಚ್ಚಲಕರ ಮ್ಯಾನೇಜರ ಎಸ್.ಬಿ.ಐ ಶಾಖೆ ಗಜೇಂದ್ರಗಡ ರೂ. 150000	36/6	ಖುಷ್ಕಿ						
11	ಭೀಮಪ್ಪ ತಂದೆ ಪರಸಪ್ಪ ಅಚ್ಚಲಕರ	36/7	ಖುಷ್ಕಿ					ಮೇಲಿನಂತೆ	

12	ಮುತ್ತಪ್ಪ ತಂದೆ ಪರಸಪ್ಪ ಅಚ್ಚಲಕರ	36/8	ಖುಷ್ಕಿ						
13	ನಾಗಪ್ಪ ತಂದೆ ಶಿವಪ್ಪ ಬೂದಿಹಲ್	36/9	ಖುಷ್ಕಿ						
14	ಅಣ್ಣಿಗೇರಿ ಬಸವಂತಪ್ಪ ತಂದೆ ದೊಡ್ಡಹನಮಪ್ಪ	36/10	ಖುಷ್ಕಿ						
15	ಪಾಟೀಲ ಸುರೇಶ ತಂದೆ ವೆಂಕಟೇಶ	36/11	ಖುಷ್ಕಿ						
16	ಪಾಟೀಲ ಸುರೇಶ ತಂದೆ ವೆಂಕಟೇಶ, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯತಿ ರೋಣ	36/A	ಖುಷ್ಕಿ						
17	ಪಾಟೀಲ ಸುರೇಶ ತಂದೆ ವೆಂಕಟೇಶ, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯತಿ ರೋಣ	36/B	ಖುಷ್ಕಿ						
18	ಪಾಟೀಲ ಸುರೇಶ ತಂದೆ ವೆಂಕಟೇಶ, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯತಿ ರೋಣ ಕ.ವಿ.ಗ್ರಾ. ಬ್ಯಾಂಕ ಸೂಡಿ 85000/- ರೂ ಭೋಜಾ	36/C	ಖುಷ್ಕಿ						
19	ಪಾಟೀಲ ಸುರೇಶ ತಂದೆ ವೆಂಕಟೇಶ, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯತಿ ರೋಣ ಕ.ವಿ.ಗ್ರಾ. ಬ್ಯಾಂಕ ಸೂಡಿ 85000/- ರೂ ಭೋಜಾ	36/D	ಖುಷ್ಕಿ						

ಒಟ್ಟು 02-29

ಸಹಿ/-(ಮಂಜುನಾಥ ಡೊಂಬರ)

ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿಗಳು,

ನಂ:1, ಕೃಷ್ಣಾ ಮೇಲ್ದಂಡೆ ಯೋಜನೆ,

ನವನಗರ, ಬಾಗಲಕೋಟೆ

ಸಹಿ/-(ಸೋಮಲಿಂಗ ಜಿ ಗೆಣ್ಣೂರ)

ವಿಶೇಷ ಜಿಲ್ಲಾಧಿಕಾರಿಗಳು, ಹಾಗೂ ಸಮೂಹ ವ್ಯವಸ್ಥಾಪಕರು,

ಭೂಸ್ವಾಧೀನ, ಪುನರವಸತಿ ಮತ್ತು ಪುನರ ನಿರ್ಮಾಣ,

ಕೃ.ಮೇ.ಯೋ. ನವನಗರ ಬಾಗಲಕೋಟೆ

ಉಳಿ೦

ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೦೩, ೨೦೨೦

ಭಾಗ ೬ಬಿ



ಜಿಲ್ಲಾಧಿಕಾರಿಗಳ ಕಾರ್ಯಾಲಯ
ಜಿಲ್ಲಾ ನಗರಾಭಿವೃದ್ಧಿ ಕೋಶ, ವಿಜಯಪುರ

Phone : 08352-222988

Fax : 08352-259855

E-mail : itstaff_dudc_bijapur@yahoo.co.in

ಕ್ರ:ಜಿನಕೋ-1/ಸ್ವಂ/ಸಿ.ಆರ್-01/2020-21

ದಿನಾಂಕ:06-11-2020

: ಪ್ರಾಥಮಿಕ ಅಧಿಸೂಚನೆ :

- 1) ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪುರಸಭೆ ಪರಿಮಿತಿಯಲ್ಲಿ ಬರುವ ವಾರ್ಡ್ ನಂ:13ರಲ್ಲಿ ಡಾ|| ಬಿ.ಆರ್.ಅಂಬೇಡ್ಕರ ನಗರ ಕೊಳಚೆ ಪ್ರದೇಶದಲ್ಲಿಯ ಈ ಕೆಳಕಂಡ ಅನುಸೂಚಿಯಲ್ಲಿ ಸೂಚಿಸಿರುವ ಸರ್ವೇ ನಂಬರ ಮೇರೆಗಳನ್ನು ಮತ್ತು ಇತರ ವಿವರ ಹೊಂದಿರುವ ಕ್ಷೇತ್ರವು ಆರೋಗ್ಯಕ್ಕೆ ಅಪಾಯಕಾರಿ ಅಸುರಕ್ಷಿತ ಮತ್ತು ಜನದಟ್ಟಣೆ ಹೊಂದಿದ್ದರಿಂದ ಅಲ್ಲಿ ವಾಸಿಸುವ ಜನರಿಗೆ ಮತ್ತು ನೆರೆ ಹೊರೆಯವರಿಗೆ ತುಂಬಾ ತೊಂದರೆಯಾಗಿರುತ್ತದೆ ಎಂಬುದು ಕಂಡುಬರುತ್ತದೆ.
- 2) ಈ ಪ್ರದೇಶದಲ್ಲಿ ವಾಸಕ್ಕಾಗಿ ಉಪಯೋಗಿಸುತ್ತಿರುವ ಮತ್ತು ಉಪಯೋಗಿಸಬೇಕೆಂದಿರುವ ಕಟ್ಟಡಗಳು ಮಣ್ಣಿನ ಮನೆಗಳಲ್ಲಿ ಹಾಗೂ ಪತ್ತಾಸಿನ ಶೆಡ್‌ಗಳಲ್ಲಿ ವಾಸ ಮಾಡುತ್ತಿದ್ದ ಜನರಿಗೆ ನೈರ್ಮಲ್ಯದ ಕೊರತೆ ಇದ್ದು, ಹಾಗೂ ವಾಸಕ್ಕೆ ಅಯೋಗ್ಯವಾಗಿದ್ದರಿಂದ ಕರ್ನಾಟಕ ಕೊಳಚೆ ಪ್ರದೇಶ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973ರ 3ನೇ ನಿಯಮದ ಮೇರೆಗೆ ಅಲ್ಲಿ ವಾಸಿಸುವ ಜನರಿಗೆ ಮೂಲಭೂತ ಸೌಕರ್ಯ ಒದಗಿಸಬೇಕಾಗಿದೆ.
- 3) ಈ ಕ್ಷೇತ್ರದಲ್ಲಿ ವಾಸಿಸುವ ಆಸಕ್ತಿಯುಳ್ಳ ಜನರ ಮಾಹಿತಿಗಾಗಿ ಕರ್ನಾಟಕ ಕೊಳಚೆ ಪ್ರದೇಶ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973ರ 3(1) ಮತ್ತು ಸರ್ಕಾರಿ ಅಧಿಸೂಚನೆ:ಎಚ್.ಯು.ಡಿ/149/ಎಂ.ಸಿ.ಎಸ್/85 ದಿನಾಂಕ:17-04-1986ರ ಪ್ರಕಾರ ಜಿಲ್ಲಾಧಿಕಾರಿಗಳು ವಿಜಯಪುರ ಇವರಲ್ಲಿ ನಿಹಿತವಾಗಿರುವ ಮತ್ತು ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಈ ಕೆಳಗಿನ ಅನುಸೂಚಿಯಲ್ಲಿ ಸೂಚಿಸಿರುವ ಕ್ಷೇತ್ರವನ್ನು ಕೊಳಚೆ ಪ್ರದೇಶವೆಂದು ಪ್ರಾರಂಭಿಕವಾಗಿ ಘೋಷಿಸಲು ಉದ್ದೇಶಿಸಲಾಗಿದೆ.
- 4) ಮೇಲೆ ವಿವರಿಸಿದ ಕ್ರಮವನ್ನು ತೆಗೆದುಕೊಳ್ಳಲು ಯಾವುದೇ ತಕರಾರು ಇದ್ದಲ್ಲಿ ಸಂಬಂಧಿಸಿದ ಹಿತಾಸಕ್ತರು ತಮ್ಮ ಮನವಿಗಳನ್ನು ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ 15 ದಿವಸಗಳೊಳಗಾಗಿ ಜಿಲ್ಲಾಧಿಕಾರಿಗಳು, ವಿಜಯಪುರ ಮತ್ತು ಆಯುಕ್ತರು, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಶೇಷಾಧಿಪುರಂ ಬೆಂಗಳೂರು-20, ಇವರಿಗೆ ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

: ಅನುಸೂಚಿ (ಶೆಡ್ಯೂಲ್) :

ಆ. ನಂ	ಕೊಳಚೆ ಪ್ರದೇಶದ ಹೆಸರು	ಮಾಲೀಕರ ಹೆಸರು	ರಿ.ಸ.ನಂ ಅಥವಾ ಸಿ.ಸ.ನಂ.	ವಿಸ್ತೀರ್ಣ ಎ-ಗುಂ	ಮೇರೆಗಳು			
					ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ
1	2	3	4	5	6	7	8	9
1	ವಾರ್ಡ್ ನಂ:13ರಲ್ಲಿ ಡಾ ಬಿ.ಆರ್. ಅಂಬೇಡ್ಕರ ನಗರ	ಗಾಂವರಾಣ ಜಾಗೆ	ಒಟ್ಟು 83 ಕುಟುಂಬಗಳಲ್ಲಿ 60 ಕುಟುಂಬಗಳು ಸಿ.ಟಿ.ಎಸ್. ನಂಬರ ಹೊಂದಿರುತ್ತವೆ.	01ಎ 27ಗು	ರಸ್ತೆ	ಟಿಪ್ಪು ಸುಲ್ತಾನ ನಗರ	ರಾಧಾಕೃಷ್ಣ ನಗರ	ವಿಜಯಪುರ ರಸ್ತೆ

ಜಿಲ್ಲಾಧಿಕಾರಿಗಳು
ವಿಜಯಪುರ

PR – 759